

ದಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ

ಕಂಪನಿಯು ಇಟ್ಟಿರುವ ದಾಖಲೆಗಳು ಮತ್ತು ನಮಗೆ ನೀಡಿರುವ ವಿವರಣೆಗಳು ಮತ್ತು ಮಾಹಿತಿಗಳ ಪ್ರಕಾರ, ಕಂಪನಿಯು ಭವಿಷ್ಯ ನಿಧಿ, ಆದಾಯ ತೆರಿಗೆ, ಮಾರಾಟ ತೆರಿಗೆ, ಸಂಪತ್ತು ತೆರಿಗೆ, ಸೇವಾ ತೆರಿಗೆ, ಸೀಮಾ ಸುಂಕ, ಅಬ್ಬಾರಿ ಸುಂಕ, ಉಪಕರ ಮತ್ತು ಇತರೇ ನ್ಯಾಯಿಕ ಬಾಕಿಗಳನ್ನೊಳಗೊಂಡಂತೆ, 31ನೇ ಮಾರ್ಚ್ 2016ರಂದು, 6 ತಿಂಗಳುಗಳಿಗೂ ಅಧಿಕವಾಗಿ ನಿರ್ವಿವಾದಾತ್ಮಕವಾಗಿ ಬಾಕಿ ಇರುವ ನ್ಯಾಯಿಕ ಬಾಕಿಗಳು ಟಿಪ್ಪಣಿ ಸಂಖ್ಯೆ 28-II-2(ii) ಮತ್ತು 20ರನ್ನು ಹೊರತು ಪಡಿಸಿದಂತೆ, ಇರುವುದಿಲ್ಲ.

ಬಿ) ನಾವು ಪರಿಶೋಧನೆ ಮಾಡಿದ ದಾಖಲೆಗಳ ಪ್ರಕಾರ ಮತ್ತು ನಮಗೆ ನೀಡಲಾದ ಮಾಹಿತಿಗಳು ಮತ್ತು ವಿವರಣೆಗಳ ಪ್ರಕಾರ ಈ ಕೆಳಕಂಡವನ್ನು ಹೊರತುಪಡಿಸಿ ಯಾವುದೇ ನಿರ್ವಿವಾದಾತ್ಮಕ ಆದಾಯ ತೆರಿಗೆ, ಸೀಮಾ ಸುಂಕ, ಅಬ್ಬಾರಿ ಸುಂಕ, ಸಂಪತ್ತು ತೆರಿಗೆ, ಕರಗಳು ಮತ್ತು ಮಾರಾಟ ತೆರಿಗೆಗಳ ಬಾಕಿಗಳು ಇರುವುದಿಲ್ಲ.

ಕ್ರಮ ಸಂಖ್ಯೆ	ಕಾಯಿದೆಯ ಸ್ವರೂಪ	ಬಾಕಿಯಿರುವ ಮೊತ್ತದ ಸ್ವರೂಪ	ತಕರಾರು ಬಾಕಿಯಿರುವ ಸಂಸ್ಥೆ	ಮೊತ್ತ (ಲಕ್ಷಗಳಲ್ಲಿ)	ಷರಾ
1	2	3	4	5	6
1.	ಕರ್ನಾಟಕ ಸರಕುಗಳ ಪ್ರವೇಶ ತೆರಿಗೆ ಕಾಯಿದೆ	1998-99ನೇ ಕರ ನಿರ್ಧಾರಣಾ ವರ್ಷದ ಪ್ರವೇಶ ತೆರಿಗೆ	ಕರ್ನಾಟಕ ಅಪೆಲೇಟ್ ಟ್ರಿಬ್ಯೂನಲ್	2.29	ಪ್ರಕರಣವನ್ನು ಟ್ರಿಬ್ಯೂನಲ್ ವಜಾ ಮಾಡಿದೆ ಮತ್ತು ಡಿಸಿಸಿಟಿ. ರಾಯಚೂರು ಅವರಿಗೆ ಪರಿಷ್ಕೃತ ಬೇಡಿಕೆ ನೋಟೀಸ್ ಕಳುಹಿಸಲು ಸೂಚಿಸಿದ್ದು, ಆದೇಶವನ್ನು ನಿರೀಕ್ಷಿಸಲಾಗುತ್ತಿದೆ.
2.	ಕರ್ನಾಟಕ ಸರಕುಗಳ ಪ್ರವೇಶ ತೆರಿಗೆ ಕಾಯಿದೆ	2001-02ನೇ ಕರ ನಿರ್ಧಾರಣಾ ವರ್ಷದ ಪ್ರವೇಶ ತೆರಿಗೆ	ವಾಣಿಜ್ಯ ತೆರಿಗೆಗಳ ಜಂಟಿ ಕಮೀಷನರ್ (ಮೇಲ್ಮನವಿ) ಗುಲ್ಬರ್ಗಾ	4.41	ಗುಲ್ಬರ್ಗಾದ ವಾಣಿಜ್ಯ ತೆರಿಗೆಗಳ ಜಂಟಿ ಕಮೀಷನರ್ (ಅಪೀಲುಗಳು) ಗುಲ್ಬರ್ಗಾ (ಅಪೀಲ್) ಅವರು ಮೇಲ್ಮನವಿ ಯನ್ನು ಪುರಸ್ಕರಿಸಿ ಡಿಸಿಸಿಟಿ ಯವರಿಗೆ ತೆರಿಗೆಯನ್ನು ಪುನಃ ಲೆಕ್ಕ ಹಾಕಿ ಪರಿಷ್ಕೃತ ಬೇಡಿಕೆ ನೋಟೀಸ್ ಕೊಡುವಂತೆ ತಿಳಿಸಿದ ಪ್ರಕಾರ ಆದೇಶ ಮತ್ತು ನೋಟೀಸ್‌ಗಳನ್ನು ನಿರೀಕ್ಷಿಸಲಾಗುತ್ತಿದೆ
3.	ಆದಾಯ ತೆರಿಗೆ ಕಾಯಿದೆ	2009-10ನೇ ಕರ ನಿರ್ಧಾರಣಾ ವರ್ಷ	ಆದಾಯ ತೆರಿಗೆ ಕಮೀಷನರ್ (ಮೇಲ್ಮನವಿ) ಬೆಂಗಳೂರು	178.80	ಸಿಐಟಿ(ಅಪೀಲ್ಸ್)ರವರ ಮುಂದೆ ಮೇಲ್ಮನವಿ ಸಲ್ಲಿಸಲಾಗಿದೆ
4.	ಆದಾಯ ತೆರಿಗೆ ಕಾಯಿದೆ	2010-11ನೇ ಕರ ನಿರ್ಧಾರಣಾ ವರ್ಷ	ಆದಾಯ ತೆರಿಗೆ ಕಮೀಷನರ್ (ಮೇಲ್ಮನವಿ) ಬೆಂಗಳೂರು	706.02	ಸಿಐಟಿ(ಮೇಲ್ಮನವಿ)ರವರ ಮುಂದೆ ಮೇಲ್ಮನವಿ ಸಲ್ಲಿಸಲಾಗಿದೆ

ದಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ

5.	ಆದಾಯ ತೆರಿಗೆ ಕಾಯಿದೆ	2011-12ನೇ ಕರ ನಿರ್ಧಾರಣ ವರ್ಷ	ಆದಾಯ ತೆರಿಗೆ ಕಮೀಷನರ್ (ಮೇಲ್ಮನವಿ) ಬೆಂಗಳೂರು	66.74	ಸಿಐಟಿ(ಮೇಲ್ಮನವಿ)ರವರ ಮುಂದೆ ಮೇಲ್ಮನವಿ ಸಲ್ಲಿಸಲಾಗಿದೆ
6.	ಆದಾಯ ತೆರಿಗೆ ಕಾಯಿದೆ	2012-13ನೇ ಕರ ನಿರ್ಧಾರಣ ವರ್ಷ	ಆದಾಯ ತೆರಿಗೆ ಕಮೀಷನರ್ (ಮೇಲ್ಮನವಿ) ಬೆಂಗಳೂರು	17.00	ಸಿಐಟಿ(ಮೇಲ್ಮನವಿ)ರವರ ಮುಂದೆ ಮೇಲ್ಮನವಿ ಸಲ್ಲಿಸಲಾಗಿದೆ
7.	ಆದಾಯ ತೆರಿಗೆ ಕಾಯಿದೆ	2013-14ನೇ ಕರ ನಿರ್ಧಾರಣ ವರ್ಷ	ಆದಾಯ ತೆರಿಗೆ ಕಮೀಷನರ್ (ಮೇಲ್ಮನವಿ) ಬೆಂಗಳೂರು	100.53	ಸಿಐಟಿ(ಮೇಲ್ಮನವಿ)ರವರ ಮುಂದೆ ಮೇಲ್ಮನವಿ ಸಲ್ಲಿಸಲಾಗಿದೆ
8.	ಕೇಂದ್ರ ಅಬಕಾರಿ ಕಾಯಿದೆ	2006-07 ಮತ್ತು 2011-12ನೇ ವರ್ಷಗಳ ಚಿನ್ನದ ಮಾರಾಟದ ಮೇಲಿನ ಅಬಕಾರಿ ಸುಂಕ (100 ಲಕ್ಷ ರೂ.ಗಳ ಠೇವಣಿಯನ್ನು ಹೊಂದಾಣಿಕೆ ಮಾಡಿದ ದಂಡ	ಕೇಂದ್ರ ಅಬಕಾರಿ ಸುಂಕ ಟ್ರಿಬ್ಯುನಲ್, ಬೆಂಗಳೂರು ಕೇಂದ್ರ ಅಬಕಾರಿ ಸುಂಕ ಟ್ರಿಬ್ಯುನಲ್ ನಂತರ)	14,037.27 14,137.27	ಕೇಂದ್ರ ಅಬಕಾರಿ ಸುಂಕ ಮತ್ತು ಸೀಮಾ ಸುಂಕ ಕಮೀಷನರ್, ಬೆಳಗಾಂರವರು 1-01-2007 ರಿಂದ 31-12-2011ರ ವರೆಗೆ ಅಬಕಾರಿ ಸುಂಕವನ್ನು ಹೇರಿದ ಆದೇಶಕ್ಕೆ ಕಂಪನಿಯು ನೀಡಿದ ಉತ್ತರವನ್ನು ತಿರಸ್ಕರಿಸಿ ಅಬಕಾರಿ ಬೆಂಗಳೂರು ಸುಂಕವನ್ನು ವಿಧಿಸಿ 26.3.2013 ರಂದು ಆದೇಶವನ್ನು ಮಾಡಿರುತ್ತಾರೆ. ಪ್ರಸ್ತುತ ಕಂಪನಿಯು ಟ್ರಿಬ್ಯುನಲ್‌ಗೆ ಮೇಲ್ಮನವಿ ಸಲ್ಲಿಸಲಾಗಿ ಅದು ಈ ಆದೇಶಕ್ಕೆ ಪ್ರಸ್ತುತ ವರ್ಷದಲ್ಲಿ ತಡೆಯಾಜ್ಞೆ ನೀಡಿರುತ್ತದೆ.
9.	ಕೇಂದ್ರ ಅಬಕಾರಿ ಕಾಯಿದೆ	2012 ರಿಂದ 2014ರ ಅವಧಿಗೆ ಕೆಲವು ಸೆನ್‌ವ್ಯಾಟ್ ಕ್ರೆಡಿಟ್‌ಗಳನ್ನು ತಿರಸ್ಕರಿಸಿದ ಬಗೆಗೆ	ಅಬಕಾರಿ ಸುಂಕದ ಸಹಾಯಕ ಕಮೀಷನರ್ ಬೆಳಗಾಂ	110.91	ಈ ಬಗೆಗೆ ಕಂಪನಿಯು ಉತ್ತರವನ್ನು ತಾ.26.7.2016 ರಂದು ಸಲ್ಲಿಸಿದೆ.
10.	ಕೇಂದ್ರ ಅಬಕಾರಿ ಕಾಯಿದೆ	2012 ರಿಂದ 2014ರ ಅವಧಿಗೆ ಕೆಲವು ಸೆನ್‌ವ್ಯಾಟ್ ಕ್ರೆಡಿಟ್‌ಗಳನ್ನು ತಿರಸ್ಕರಿಸಿದ 23-3-2016ರ ಆದೇಶ	ಅಬಕಾರಿ ಸುಂಕದ ಸಹಾಯಕ ಕಮೀಷನರ್ ಬೆಳಗಾಂ	1.17	ಈ ಬಗೆಗೆ ಕಂಪನಿಯು ಕ್ರಮಗಳನ್ನು ಇನ್ನೂ ಕೈಗೊಳ್ಳಬೇಕಿದೆ.

ದಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ

8. ಕಂಪನಿಯು, ವರದಿಯ ವರ್ಷದಲ್ಲಿ ಯಾವುದೇ ಬ್ಯಾಂಕಿಗೆ, ಹಣಕಾಸು ಸಂಸ್ಥೆಗೆ ಸರ್ಕಾರಕ್ಕೆ ಅಥವಾ ಸಾಲಪತ್ರಗಾರರಿಗೆ ಯಾವುದೇ ಬಾಕಿಯೆಡೆಗೂ ಸುಸ್ತಿದಾರರಾಗಿಲ್ಲವೆಂದು ನಾವು ಅಭಿಪ್ರಾಯ ಪಡುತ್ತೇವೆ.
9. ಕಂಪನಿಯು ಪ್ರಾಥಮಿಕ ಸಾರ್ವಜನಿಕ ನೀಡಿಕೆ ಅಥವಾ ಮುಂದುವರೆದ ಸಾರ್ವಜನಿಕ ನೀಡಿಕೆಗಳು (ಸಾಲ ಪತ್ರಗಳೂ ಸೇರಿದಂತೆ) ಅಥವಾ ಸಾವಧಿ ಸಾಲಗಳ ರೂಪದಲ್ಲಿ ಯಾವುದೇ ಹಣವನ್ನು ಸ್ವೀಕರಿಸಿಲ್ಲ.
10. ಕಂಪನಿಯಿಂದ ಅಧಿಕಾರಿಗಳು ಅಥವಾ ನೌಕರರ ಮೇಲೆ ಅಥವಾ ಅವರಿಂದ ಕಂಪನಿಯ ಮೇಲೆ ಯಾವುದೇ ವಂಚನೆಗಳು ಪ್ರಸ್ತುತ ವರ್ಷದಲ್ಲಿ ವರದಿಯಾಗಿಲ್ಲ.
11. ಕಂಪನಿ ಕಾಯಿದೆ 2013ರ ಅನುಚ್ಛೇದ Vರೊಂದಿಗೆ ಓದಲಾದ ಸೆಕ್ಷನ್ 197ರ ಪ್ರಕಾರ ಕಂಪನಿಯು ಸಂಭಾವನೆಗಾಗಿ ಏರ್ಪಾಡನ್ನು ಮಾಡಿದೆ.
12. ಕಂಪನಿಯು ನಿಧಿ ಕಂಪನಿಯಾಗಿಲ್ಲದಿರುವುದರಿಂದ ಕಲಮು 3(xii) ಅನ್ವಯವಾಗುವುದಿಲ್ಲ.
13. ಲೆಕ್ಕ ಪರಿಶೋಧನಾ ಪ್ರಕ್ರಿಯೆಗಳ ಆಧಾರದ ಮೇಲೆ ಮತ್ತು ನಮಗೆ ನೀಡಲಾದ ಮಾಹಿತಿಗಳು ಮತ್ತು ವಿವರಣೆಗಳ ಆಧಾರದ ಮೇಲೆ, ಸಂಬಂಧಿತ ಪಕ್ಷಾಪಾರ್ಥಿವ ಜತೆಗಿನ ಎಲ್ಲಾ ವ್ಯವಹಾರಗಳನ್ನು ಕಂಪನಿ ಕಾಯಿದೆ 2013ರ ಸೆಕ್ಷನ್ 177 ಮತ್ತು 188 ಪ್ರಕಾರ ನಡೆಸಲಾಗಿದೆ ಮತ್ತು ಅನ್ವಯವಾಗುವ ಎಲ್ಲ ವಿವರಗಳನ್ನು ಆರ್ಥಿಕ ಸ್ಥಿತಿ ವಿವರಣಾ ಪಟ್ಟಿಗಳಲ್ಲಿ, ಅನ್ವಯವಾಗುವ ಲೆಕ್ಕಾಚಾರ ಶಾಸ್ತ್ರ ಮಾನದಂಡಗಳಿಗನುಸಾರವಾಗಿ ಬಹಿರಂಗಪಡಿಸಲಾಗಿದೆ.
14. ವರದಿಯ ವರ್ಷದಲ್ಲಿ ಕಂಪನಿಯು ಯಾವುದೇ ಷೇರುಗಳನ್ನು ಪ್ರಾಶಸ್ತ್ಯ ನೀಡಿಕೆ ಅಥವಾ ಖಾಸಗಿ ನೀಡಿಕೆ ಆಧಾರದ ಮೇಲೆ ನೀಡಿಲ್ಲ.
15. ವರದಿಯ ವರ್ಷದಲ್ಲಿ ಕಂಪನಿಯು ನಿರ್ದೇಶಕರು ಅಥವಾ ಅವರಿಗೆ ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಯಾವುದೇ ನಗದಲ್ಲದ ವ್ಯವಹಾರಗಳನ್ನು ನಡೆಸಿಲ್ಲ.
16. ಕಂಪನಿಯು ಯಾವುದೇ ಬ್ಯಾಂಕೇತರ ಆರ್ಥಿಕ ವಹಿವಾಟುಗಳನ್ನು ನಡೆಸಿಲ್ಲ, ಹಾಗಾಗಿ ಭಾರತೀಯ ರಿಝರ್ವ್ ಬ್ಯಾಂಕ್ ಕಾಯಿದೆಯ 1934ರ ಸೆಕ್ಷನ್ 45-IA ಕಂಪನಿಗೆ ಅನ್ವಯವಾಗುವುದಿಲ್ಲ.

ಸುಭಾಷ್ಚಂದ್ರ ಪಿ. ಕುದರಿ & ಕಂ. ಪರವಾಗಿ

ಛಾರ್ಟೆಡ್ ಅಕೌಂಟೆಂಟ್ಸ್

ಸಂಸ್ಥೆ ನೋ. ಸಂ. 004094S

ಸಹಿ/-

ಎಸ್.ಪಿ. ಕುದರಿ

ಮಾಲೀಕರು

ಸದಸ್ಯತ್ವ ಸಂಖ್ಯೆ : 020513

ಸ್ಥಳ : ಬೆಂಗಳೂರು

ತಾ : 01 ಸೆಪ್ಟೆಂಬರ್ 2016

ದಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ

ಅನುಬಂಧ -II

ಕಂಪನಿ ಕಾಯಿದೆ 2013ರ ಸೆಕ್ಷನ್ 143(5)ರ ಅನ್ವಯ ಅಧಿಕ ನಿರ್ದೇಶನಗಳು

ನಿರ್ದೇಶನಗಳ ಪರಿಪಾಲನೆ :

ಕ್ರಮ ಸಂ	ನಿರ್ದೇಶನಗಳು	ಅನುಸರಣೆಗಳು
1	ಕಂಪನಿಯು ಹೂಡಿಕೆ ಬಂಡವಾಳ ಹಿಂತೆಗೆತಕ್ಕೆ ಆಯ್ಕೆಯಾಗಿದ್ದರೆ, ಆಸ್ತಿಗಳ ಮೌಲ್ಯೀಕರಣಗಳ ಬಗೆಗೆ (ಅಮೂರ್ತ ಆಸ್ತಿಗಳು ಮತ್ತು ಭೂಮಿಯನ್ನೂ ಒಳಗೊಂಡಂತೆ) ಮತ್ತು ದಾಯಿತ್ವಗಳಾದ ಕಟ್ಟುಪಾಡುಗಳನ್ನೊಳಗೊಂಡ ಮತ್ತು ಸಾಮಾನ್ಯ ಮೀಸಲನ್ನು ಒಳಗೊಂಡಂತೆ ಪರೀಕ್ಷಿಸಿ, ಆ ಬಗೆಗಿನ ವಿಧಾನ ಮತ್ತು ಪ್ರಕ್ರಿಯೆಯ ಶೇಕಡಾವಾರು ಪ್ರಗತಿ ನೀಡಿರಿ.	ಕಂಪನಿಯ ಬಂಡವಾಳ ಹಿಂತೆಗೆತಕ್ಕೆ ಆಯ್ಕೆಹೊಂದಿಲ್ಲ
2	ಬಾಕಿಗಳ ವಜಾ/ ಸಾಲಗಳ/ಬಡ್ಡಿಯ ಮನ್ನಾ ಬಗೆಗೆ ಯಾವುದಾದರೂ ಪ್ರಕರಣಗಳಿವೆಯೇ. ಹಾಗಿದ್ದರೆ ಅವುಗಳ ಕಾರಣ ಮತ್ತು ಒಳಗೊಂಡಿರುವ ಮೊತ್ತ	ಬಾಕಿಗಳ ವಜಾ/ ಸಾಲಗಳ/ ಬಡ್ಡಿಯ ಯಾವುದೇ ಮನ್ನಾ ಬಗೆಗಿನ ಪ್ರಕರಣಗಳನ್ನು ನಾವು ಕಂಡಿರುವುದಿಲ್ಲ.
3	ಮೂರನೆ ಪಕ್ಷಾಕಾರರುಗಳ ಬಳಿ ಇರುವ ಸರಕುಗಳ ದಾಸ್ತಾನು ಮತ್ತು ಸರ್ಕಾರದಿಂದ ಮತ್ತು ಇತರ ಪ್ರಾಧಿಕಾರಗಳಿಂದ ಬಳುವಳಿಯಾಗಿ ಸ್ವೀಕರಿಸಿದ ಆಸ್ತಿಗಳ ಬಗೆಗೆ ದಾಖಲೆಗಳನ್ನು ಇಡಲಾಗಿದೆಯೇ.	ಕಂಪನಿಯು ಸರಕುಗಳ ದಾಸ್ತಾನುಗಳ ಬಗೆಗೆ ಸಮರ್ಪಕ ದಾಖಲೆಗಳನ್ನು ಇರಿಸಿದೆ. ವಾಡಿಕೆಯಂತೆ ಮೂರನೆ ಪಕ್ಷಾಕಾರರುಗಳಲ್ಲಿ ಯಾವುದೇ ಸರಕಿನ ದಾಸ್ತಾನು ಇರಿಸಿರುವುದಿಲ್ಲ, ಮತ್ತು ವರ್ಷದಲ್ಲಿ ಯಾವುದೇ ಆಸ್ತಿಗಳನ್ನು ಬಳುವಳಿಯಾಗಿ ಸ್ವೀಕರಿಸಿಲ್ಲ.
4	ಕಾನೂನು ವ್ಯಾಜ್ಯಗಳು/ಸಂಧಾನಗಳು (ವಿದೇಶೀಯ ಮತ್ತು ಸ್ವದೇಶೀ) ಮತ್ತು ಅವುಗಳ ಕಾಲಮಾನದ ವಿಶ್ಲೇಷಣೆಯನ್ನೂ ಒಳಗೊಂಡಂತೆ ಅವುಗಳು ಬಾಕಿ ಇರಲು ಕಾರಣಗಳು ಮತ್ತು ಅವುಗಳನ್ನು ನಿಯಂತ್ರಿಸುವ ಕಾರ್ಯ ಪದ್ಧತಿಗಳ ಕ್ಷಮತೆಯ ವಿವರಗಳನ್ನು ನೀಡುವುದು	ಬಾಕಿ ಇರುವ ಕಾನೂನು ವ್ಯಾಜ್ಯಗಳ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

ದಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ

ಕಂಪನಿ ಅಧಿಕ ನಿರ್ದಿಷ್ಟ ನಿರ್ದೇಶನಗಳ ಪಾಲನೆ :

ಕ್ರಮ ಸಂ	ನಿರ್ದೇಶನಗಳು	ಅನುಸರಣೆಗಳು
ಎ	ಕಂಪನಿಯು ಅನುಮೋದಿಸಲ್ಪಟ್ಟ ಗಣಿ ಮುಚ್ಚುವ ಮತ್ತು ಪುನರುತ್ಥಾನ ಯೋಜನೆಗಳನ್ನು ಹೊಂದಿದೆಯೇ	ಹೌದು, ಕಂಪನಿಯು ಇಂಡಿಯನ್ ಬ್ಯೂರೋ ಆಫ್ ಮೈನ್ಸ್‌ರವರಿಂದ ಅನುಮೋದನೆಗೊಂಡ ಗಣಿ ಮುಚ್ಚುವ ಮತ್ತು ಪುನರುತ್ಥಾನ ಯೋಜನೆಗಳನ್ನು ತಾ. 13.8.2014ರ ಪತ್ರ ಸಂಖ್ಯೆ KNT/RCH/MS/G-214-SZ/158 ಮೂಲಕ ಹೊಂದಿದ್ದು ಅದು 5 ವರ್ಷಗಳ ಅವಧಿಗೆ (2013-14 ರಿಂದ 2017-2018) ಚಾಲ್ತಿಯಲ್ಲಿರುತ್ತದೆ
ಬಿ	ಕಂಪನಿಯು ಪರಿಸರಗಳ ಮೇಲಿನ ಪ್ರತಿಕೂಲ ಪರಿಣಾಮಗಳನ್ನು ನಿಗದಿತ ರೀತಿಗಳಲ್ಲಿ ತಗ್ಗಿಸಲು ಸ್ಥಾಪಿಸಲ್ಪಟ್ಟ ಪರಿಹಾರ ಮತ್ತು ಸ್ಥಳಾಂತರಗೊಂಡವರ ಪುನರ್ವಸತಿಯ ಕ್ರಮಗಳನ್ನು ಸಾಕಷ್ಟು ಕೈಗೊಂಡಿದೆಯೇ	ಹೌದು, ಕಂಪನಿಯು ಪರಿಸರ ಮಂತ್ರಾಲಯದ ಅನುಮತಿಯನ್ನು ಮತ್ತು ಇಂಡಿಯನ್ ಬ್ಯೂರೋ ಆಫ್ ಮೈನ್ಸ್‌ರವರ ಅನುಮತಿಯನ್ನು ಹೊಂದಿದ್ದು, ಪರಿಸರ ಮತ್ತು ಪುನರ್ವಸತಿಗಳ ಬಗೆಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ.
ಸಿ	ಕಂಪನಿಯು ಗಣಿಗಾರಿಕೆಗೆ ಅವಶ್ಯಕವಿರುವ ಪರಿಸರ ನಿಯಂತ್ರಣಗಳ ಮತ್ಸು ಇತರೇ ಕಾನೂನಾತ್ಮಕ ಅನುಮೋದನೆಗಳನ್ನು ಪಡೆದಿದೆಯೇ.	ಹೌದು. ಪರಿಸರ ಅನುಮೋದನೆಯನ್ನು ತಾ.17.11.2014ರ ಪತ್ರ ಸಂಖ್ಯೆ. J-11015/13/2003.1A.11 (M)ರ ಮೂಲಕ ಪಡೆದಿದೆ.
ಡಿ	ಪ್ರಮುಖ ಯೋಜನೆಗಳ ಐಆರ್‌ಆರ್ ಮತ್ತು ಪೇ ಬ್ಯಾಕ್ ಪಿರೀಯಡ್‌ಗಳನ್ನು ಒಳಗೊಂಡಂತೆ ಯೋಜನೆಗಳ ಲಾಭ-ವೆಚ್ಚಗಳ ವಿಶ್ಲೇಷಣೆಗಳನ್ನು ಮಾಡಿರಿ.	ಕಂಪನಿಯು ಪ್ರಮುಖ ಯೋಜನೆಗಳ ಐಆರ್‌ಆರ್ ಮತ್ತು ಪೇ ಬ್ಯಾಕ್ ಪಿರೀಯಡ್‌ಗಳ ವಿವರಗಳನ್ನು ತಯಾರಿಸುವ ಪರಿಪಾಠವನ್ನು ಹೊಂದಿದೆ.
ಇ	ಪರಿಶೋಧನೆಗೆ ಒಳಪಟ್ಟ ಸಂಸ್ಥೆಯು ತನ್ನ ಕಾರ್ಯಾಚರಣೆಗಳನ್ನು ಗಣಕೀಕರಣಗೊಳಿಸಿದೆಯೇ, ಹಾಗಿದ್ದಲ್ಲಿ ಎಷ್ಟು ಮಾಹಿತಿಗಳು ವಿದ್ಯುನ್ಮಾನ ತತ್ರಾಂಶಗಳಲ್ಲಿವೆ ಮತ್ತು ಲೆಕ್ಕಪತ್ರಗಳು, ವ್ಯಾಪಾರ ಸಿಬ್ಬಂದಿ ಮಾಹಿತಿಗಳು, ವೇತನ, ದಾಸ್ತಾನುಗಳ ವಿವರಗಳು ಗಣಕೀಕರಣಗೊಂಡಿವೆಯೇ ಮತ್ತು ಅವುಗಳ ಸುರಕ್ಷಾ ನೀತಿ ಮತ್ತು ಮಾಹಿತಿಗಳ ಸಾಫ್ಟ್‌ವೇರ್/ಹಾರ್ಡ್‌ವೇರ್‌ಗಳ ಸುರಕ್ಷತೆಯ ಬಗೆಗೆ ನಿರ್ದರಿಸಿ ವರದಿ ಸಲ್ಲಿಸಿರಿ.	ಕಂಪನಿಯು, ತನ್ನ ಬಹುತೇಕ ಕಾರ್ಯಾಚರಣೆಗಳನ್ನು ಗಣಕೀಕರಣಗೊಳಿಸಿದೆ. ಸ್ವತಂತ್ರ ಮತ್ತು ಸಂಯೋಜಿತ ಸಾಫ್ಟ್‌ವೇರುಗಳನ್ನು ವಿವಿಧ ವಿಭಾಗಗಳಲ್ಲಿ ಬಳಸಲಾಗುತ್ತಿದೆ. ಲೆಕ್ಕಪತ್ರಗಳು, ವ್ಯಾಪಾರಸಿಬ್ಬಂದಿ, ವಿವರಗಳು, ವೇತನ, ದಾಸ್ತಾನು, ನಿಗದಿತ ಆಸ್ತಿಗಳು ಗಣಕೀಕರಣಗೊಂಡಿವೆ. ಕಂಪನಿಯ ಅಧಿಕಾರಿಗಳು ಅವುಗಳ ಹಿನ್ನೆಲೆಗಳನ್ನು ತೆಗೆದುಕೊಂಡು/ಅವುಗಳ ಸುರಕ್ಷತೆಯನ್ನು ಪಾಲಿಸುತ್ತಿದೆ.

ದಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ

ಬಾಕಿ ಇರುವ ವ್ಯಾಜ್ಯಗಳು/ಸಂಧಾನ ಪ್ರಕರಣಗಳ ವಿವರಣೆಗಳೆಡೆಗೆ ಅಧಿಕ ನಿಯಮಗಳ ಬಗೆಗಿನ ಅನುಬಂಧ

ಕ್ರಮ ಸಂ.	ಮೊಕದ್ದಮೆ ದಾಖಲಿಸಿದವರು	ಮೊಕದ್ದಮೆ ಸಂ.	ಮೊಕದ್ದಮೆಯ ಸ್ಥಳ	ಮೊಕದ್ದಮೆಯ ಸಂಕೀರ್ಣ ವಿವರ	ಮೊಕದ್ದಮೆಯ ಮಾದರಿ	ಸತ್ಯಾಂಶ	ಇತ್ತೀಚಿನ ಸ್ಥಿತಿ
1	ಮೆ. ಗೌರಿಶಂಕರ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ V/s ಹಟ್ಟಿ ಚಿನ್ನದ ಗಣಿ ಕಂಪನಿ ಮೊಕದ್ದಮೆಯನ್ನು ಮೆ. ಐಎಲ್‌ಪಿಎಮ್ ಕನ್ಸಲ್ಟಿಂಗ್, ವಕೀಲರು, ರವರಿಗೆ ವಹಿಸಲಾಗಿದೆ	0.S.129/2012	ಸಿವಿಲ್ ಜಡ್ಜ್ ನ್ಯಾಯಾಲಯ ತಿಪಟೂರು	ಟೆಂಡರ್ ಸಂಖ್ಯೆ. 7/2010-11 ತಾ. 27-8-2010ರ ಪ್ರಕಾರ, ಹೊಯ್ಸಾಡುವ ಸರಬರಾಜು ಆಧಾರದ ಮೇಲೆ ಸರಬರಾಜು ಮಾಡಲು, ತಾ. 25-11-2010 ರ ಆದೇಶ ಸಂಖ್ಯೆ 2390ರಲ್ಲಿ ಗೌರಿಶಂಕರ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್, ತಿಪಟೂರು ರವರಿಗೆ 30 ಟನ್ ಆಕ್ಸಿಜೆನ್ ಕಾರ್ಬನ್ ಸರಬರಾಜು ಮಾಡಲು ಆದೇಶ ನೀಡಲಾಯಿತು. ಅದರಂತೆ ಅವರು 15 ಮೆಟ್ರಿಕ್ ಟನ್‌ನ್ನು ಸರಬರಾಜು ಮಾಡಿದರು. ಅದು ನಮ್ಮ ನಿರ್ದಿಷ್ಟ ಪಡಿಸಲಾದ ಮಾನದಂಡಗಳ ಪ್ರಕಾರವಿರಲಿಲ್ಲ. ಆದರೆ ದಾಸ್ತಾನು ಕಡಿತ ಪರಿಸ್ಥಿತಿ ಉಂಟಾಗದಿರಲೆಂದು 10 ಟನ್‌ನ್ನು ಒಪ್ಪಿಕೊಂಡು, 5 ಟನ್‌ನ್ನು ತಿರಸ್ಕರಿಸಲಾಯಿತು. ಪೂರೈಕೆದಾರರು ತಮ್ಮ 12-12-2011ರ ಪತ್ರದಲ್ಲಿ ಮಾಲಿನ ಜಂಟಿ ವಿಶ್ಲೇಷಣೆಗಾಗಿ ವಿನಂತಿಸಿ ಕೊಂಡಿದ್ದರು. ಅವರ ತಾ. 10-3-2011 ಪತ್ರ ಸಂಖ್ಯೆ ಪಿಎಸ್/2757/10-11ರಲ್ಲಿ ಆ ವಿನಂತಿಯನ್ನು ತಿರಸ್ಕರಿಸಲಾಯಿತು ಮತ್ತು ಆದೇಶ ಸಂಖ್ಯೆಯ 6ನೇ ನಿಯಮದಡಿಯಲ್ಲಿ ಪ್ರಯೋಗಾಲಯದಲ್ಲಿನ ಪರೀಕ್ಷೆಯೇ ಅಂತಿಮ ಮತ್ತು ನಿರ್ಬಂಧಿತವೆಂದು ತಿಳಿಸಲಾಯಿತು. ಪ್ರಸ್ತುತ ಸಿವಿಲ್ ನ್ಯಾಯಾಧೀಶರು, ತಿಪಟೂರುರವರು ಆಡಳಿತ ವರ್ಗವನ್ನು ಖುದ್ದು ಹಾಜರಿರುವಂತೆ ನಿರ್ದೇಶಿಸಿ ತಾ.12-4-2012ರಂದು ಸಮನ್ಸ್ ನೀಡಿರುವ ಪ್ರಕಾರ ವ್ಯವಸ್ಥಾಪಕ ನಿರ್ದೇಶಕರು	ಆಕ್ಸಿಜೆನ್ ಕಾರ್ಬನ್ ಖರೀದಿ	ಒಪ್ಪದ ಷರತ್ತುಗಳ ಉಲ್ಲಂಘನೆ	ಅಫಿಡವಿಟನ್ನು ಸಲ್ಲಿಸುವುದು

ದಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ

ಕ್ರಮ ಸಂ.	ಮೊಕದ್ದಮೆ ದಾಖಲಿಸಿದವರು	ಮೊಕದ್ದಮೆ ಸಂ.	ಮೊಕದ್ದಮೆಯ ಸ್ಥಳ	ಮೊಕದ್ದಮೆಯ ಸಂಕೀರ್ಣ ವಿವರ	ಮೊಕದ್ದಮೆಯ ಮಾದರಿ	ಸತ್ಯಾಂಶ	ಇತ್ತೀಚಿನ ಸ್ಥಿತಿ
				ಪ್ರಥಮ ಪ್ರತಿವಾದಿಯಾಗಿಯೂ ಉಪಪ್ರಧಾನ ವ್ಯವಸ್ಥಾಪಕರು (ಸರಕುಗಳು)ರವರು ದ್ವಿತೀಯ ಪ್ರತಿವಾದಿಯಾಗಿದ್ದಾರೆ. ಮೊಕದ್ದಮೆಯನ್ನು ಮೆ. ಐಎಲ್‌ಪಿಎಮ್ ಕನ್ಸಲ್ಟಿಂಗ್, ಬೆಂಗಳೂರುರವರಿಗೆ ವಹಿಸಲಾಗಿದೆ. ಅಫಿಡವಿಟ್ ಸಲ್ಲಿಕೆಗಾಗಿ ಪ್ರಕರಣವನ್ನು 6.11.2012ಕ್ಕೆ ನಿಗದಿಗೊಳಿಸಲಾಗಿದೆ.			
2	ಶ್ರೀ ಸಿದ್ದಣ್ಣ ಮತ್ತು 36 ಇತರರು ಮೊಕದ್ದಮೆಯನ್ನು ಮೆ. ಲಲಿತ್ ಮೋಹಿನಿ ಭಟ್, ಕಾನೂನು ಸಲಹೆಗಾರರು ಮತ್ತು ವಕೀಲರು, ನವದೆಹಲಿ	SPL. No 18558-18629	ಸರ್ವೋಚ್ಚ ನ್ಯಾಯಾಲಯ ನವದೆಹಲಿ	ಜಿಲ್ಲಾ ನ್ಯಾಯಾಲಯವು ಪ್ರತಿ ಎಕರೆಗೆ ನಿಗದಿ ಪಡಿಸಿದ 102000 ರೂ.ಗಳ ಪರಿಹಾರದ ಬದಲಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ನಿಗದಿಪಡಿಸಿದ 25000 ರೂ. ಗಳನ್ನು ಪ್ರಶ್ನಿಸಿ ಉಟಿ ಗ್ರಾಮದ 37 ಭೂಮಾಲೀಕರು ಸರ್ವೋಚ್ಚ ನ್ಯಾಯಾಲಯದಲ್ಲಿ ವ್ಯಾಜ್ಯ ದಾಖಲಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ವಿಳಂಬವನ್ನು ಮನ್ನಾ ಮಾಡಿ ವಿಶೇಷ ರಜಾ ಮನವಿಯನ್ನು ಮನ್ನಿಸಿ 30 ದಿನಗಳೊಳಗೆ ಅಫಿಡವಿಟ್ಟನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಈ ಮೊಕದ್ದಮೆಯನ್ನು ಮೆ.ಐಎಲ್‌ಪಿಎಂ ಕನ್ಸಲ್ಟಿಂಗ್ ಬೆಂಗಳೂರುರವರ ಮೂಲಕ ಲಲಿತ್ ಮೋಹಿನಿ ಭಟ್ ಕಾನೂನು ಸಲಹೆಗಾರರು ಮತ್ತು ವಕೀಲರು, ನವದೆಹಲಿರವರಿಗೆ ವಹಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯವು ಎಲ್ಲ ಸವಲತ್ತುಗಳೊಂದಿಗೆ ಪ್ರತಿ ಎಕರೆಗೆ 0.90 ಲಕ್ಷ ರೂ.ಗಳನ್ನು	ಭೂಸ್ವಾಧೀನ ಮೊಕದ್ದಮೆ	ಆದೇಶದ ವಿರುದ್ಧ ಭೂಮಾಲೀಕರು ಮೇಲ್ಮನವಿ ಸಲ್ಲಿಸಿರುತ್ತಾರೆ	ಮುಂದಿನ ವಿಚಾರಣಾ ದಿನಾಂಕವನ್ನು ನಿರೀಕ್ಷಿಸಲಾಗುತ್ತಿದೆ. ಲೆಕ್ಕ ಪತ್ರಗಳ ಟಿಪ್ಪಣಿ ಸಂ.28 (II) - - 17 ರನ್ನು ಗಮನಿಸಿ

ದಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ

ಕ್ರಮ ಸಂ.	ಮೊಕದ್ದಮೆ ದಾಖಲಿಸಿದವರು	ಮೊಕದ್ದಮೆ ಸಂ.	ಮೊಕದ್ದಮೆಯ ಸ್ಥಳ	ಮೊಕದ್ದಮೆಯ ಸಂಕೀರ್ಣ ವಿವರ	ಮೊಕದ್ದಮೆಯ ಮಾದರಿ	ಸತ್ಯಾಂಶ	ಇತ್ತೀಚಿನ ಸ್ಥಿತಿ
				ಪರಿಹಾರವಾಗಿ ನಿಗದಿ ಪಡಿಸಿ 18.2.2016ರಂದು ಆದೇಶ ನೀಡಿದೆ. ಆಡಳಿತ ವರ್ಗವು ಸರ್ವೋಚ್ಚ ನ್ಯಾಯಾಲಯದ ಮುಂದೆ ಪುನರ್ ವಿಮರ್ಶಣಾ ಅರ್ಜಿಯನ್ನು ಸಲ್ಲಿಸಿದ್ದು ಅದು ತಾ. 5.5.2016ರಂದು ವಜಾಗೊಂಡಿದೆ.			
3	ಶ್ರೀ ಮಾಧವರೆಡ್ಡಿ V/s. ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಮೊಕದ್ದಮೆಯನ್ನು ಶ್ರೀ ಅಶೋಕ್ ಎಸ್. ಕೆನಗಿ, ವಕೀಲರು ಗುಲ್ಬರ್ಗರವರಿಗೆ ವಹಿಸಲಾಗಿದೆ	MFA No. 31914/ 20 09	ಉಚ್ಚ ನ್ಯಾಯಾಲಯ ಗುಲ್ಬರ್ಗಾ ಪೀಠ	ಅದಿರನ್ನು ಉಟಿ ಗಣಿಯಿಂದ ಹಟ್ಟಿಗೆ ಸಾಗಣೆ ಮಾಡಲು, ಮಾಧವ ರೆಡ್ಡಿ, ಪ್ರಥಮದರ್ಜೆ ಗುತ್ತಿಗೆದಾರರಿಗೆ, ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆದಾರರು ಷರತ್ತುಗಳನ್ನು ಉಲ್ಲಂಘಿಸಿ ಅದಿರು ಸಾಗಣೆಯನ್ನು ನಿಲ್ಲಿಸಿದರು. ಪ್ರಕರಣವನ್ನು ಸಂಧಾನಕಾರರಿಗೆ ವಹಿಸಲಾಯಿತು. ಸಂಧಾನಕಾರರು ಪ್ರಕರಣವನ್ನು ಗುತ್ತಿಗೆದಾರರ ಪರವಾಗಿ ತೀರ್ಮಾನಿಸಿದರು. ಮೊಕದ್ದಮೆಯನ್ನು ಮುಖ್ಯ ಜುಡೀಷಿಯಲ್ ನ್ಯಾಯಾಲಯ ದಲ್ಲಿದ್ದು, ನ್ಯಾಯಾಲಯವು ವ್ಯಾಜ್ಯವು ನ್ಯಾಯಾಲಯದ ಪರಿಮಿತಿಗೆ ಒಳಪಡದೆಂದು ಅದು ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಸೆಷನ್ ನ್ಯಾಯಾಲಯದ ವ್ಯಾಪ್ತಿಗೆ ಬರುವುದೆಂದು ತೀರ್ಮಾನಿಸಿ ಮೊಕದ್ದಮೆಯನ್ನು ವಜಾ ಮಾಡಿರುತ್ತಾರೆ. ಆಡಳಿತ ವರ್ಗವು, ಉಚ್ಚನ್ಯಾಯಾಲಯ ಗುಲ್ಬರ್ಗಾ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿ, ಸಂಧಾನಕಾರರ ತೀರ್ಮಾನದ 30/1/2002 ಆದೇಶದ ಜಾರಿಯನ್ನು ಸ್ಥಗಿತಗೊಳಿಸುವ ಆದೇಶ ನೀಡಿದ್ದು, ಮೊಕದ್ದಮೆಯನ್ನು ಆದೇಶಕ್ಕಾಗಿ 7/10/2015ಕ್ಕೆ ನಿಗದಿಗೊಳಿಸಲಾಗಿದೆ.	ಸಂಧಾನ ತೀರ್ಪಿನ ವಿರುದ್ಧ ಮೇಲ್ಮನವಿ	ಗುತ್ತಿಗೆಯ ಷರತ್ತುಗಳ ಉಲ್ಲಂಘನೆ	ಆದೇಶಕ್ಕಾಗಿ ಕಾಯ್ದಿರಿಸಲಾಗಿದೆ